

ಶ್ರೀನಿವಾಸನು ಬಂದ ಕೋನೇರಿ ತಿಮ್ಮಪ್ಪ

- 1. Ref.:** Dasara Padagalu – Purandara Dasara Keerthane, Samyukta Samputa, Edited by Shri Pavanje Gururao, Sriman Madhwa Siddantha Granthalaya, Udupi
- 2. Ref.:** Purandara Sahitya Darshana, Samputa 1, Jeevana Darshana edited by Prof. S.K. Ramachandra Rao
- 3. Note:** Lyrics in both the references are matching.

ರಾಗ: ಭೈರವಿ ತಾಳ: ಅಟ

ಶ್ರೀನಿವಾಸನು ಬಂದ ಕೋನೇರಿ ತಿಮ್ಮಪ್ಪ
ವಾಣಿಯರಸನಯ್ಯನು || ಪ ||

ವೇಣುಗಾನಲೋಲ ಮೋಸಮಾಡಲು ಬಂದ
ದೀನ ರಕ್ಷಕನಯ್ಯ ಮೋಹನ ಕೃಷ್ಣ || ಅಪ ||

ಪತಿತ ಪಾವನ ಬಂದ ಸಚ್ಚಿದಾನಂದನು
ಹಿತಕರನು ಬಂದ ನಿಖಿಳ ವೇದ
ಪ್ರತಿಪಾದ್ಯನು ಬಂದ ಹಿಗ್ಗುತಲಿ ನಿಂದ
ಮತಿಗೆಡಿಸಿ ಪೋದನಯ್ಯ ಮುದ್ದು ರಂಗಯ್ಯ ಕೃಷ್ಣ || 1 ||

ಉಡುಪಿ ನಿಲಯ ಬಂದ ಉಡುಪನಂತೊಳ್ಳೆಯತ
ತಟಿಯಂತೆ ಮರೆಯಾದ ಕಾಣಬಾರದ ವಸ್ತು
ಉಟ್ಟದ್ದು ತೊಟ್ಟದ್ದು ಇಟ್ಟದ್ದು ನೋಡಲು
ಅಷ್ಟು ಮಾಯವಯ್ಯ ಬಲು ಮಾಯವಯ್ಯ || 2 ||

ಏಸು ಹರುಷವೊ ಏಸು ಕರುಣವೊ
ಕಾಸು ಬಾಳದ ಎನಮ್ಯಾಲೆ ಮುದ್ದು ಕೃಷ್ಣಯ್ಯಗೆ
ವಾಸುಕಿ ಶಯನನು ತಂದೆ ಪುರಂದರ ವಿರಲ
ಶೇಷಾದ್ರಿ ವಾಸನಯ್ಯ ಕೇಳಣ್ಣಯ್ಯ || 3 ||

ಕಠಿಣ ಪದಗಳ ಅರ್ಥ ಮತ್ತು ಟಿಪ್ಪಣಿಗಳು:

ಕೋನೇರಿ - ಸ್ವಾಮಿ ಪುಷ್ಕರಿಣೀ ಎಂಬ ಕೊಳ.

ತಿಮ್ಮಪ್ಪ - ತಿರುಮಲೆಯಪ್ಪ.

ವಾಣಿಯರಸನಯ್ಯನ - ಸರಸ್ವತಿಯ ಗಂಡನಾದ ಬ್ರಹ್ಮನ ತಂದೆಯ, ಎಂದರೆ ವಿಷ್ಣುವಿನ.

ಮೊಸ ಮಾಡಲು ಬಂದ - ದೈತ್ಯರನ್ನು ವಂಚಿಸಿ ದೇವತೆಗಳಿಗೆ ಅಮೃತವನ್ನು ಒದಗಿಸಿಕೊಡಲು ಮೋಹಿನಿಯಾಗಿ.

ಪತಿತವಾಹನ (ಪತಿತ ಪಾವನ) - ಪತಿತ್ರಿವಾಹನ ಎಂಬುದರ ರೂಪಾಂತರವೋ (ಪತತ್ರಿಯೆಂದರೆ ಪಕ್ಷಿ, ಗರುಡ ಅದನ್ನೇರಿ ಸಾಗುವವನು) ಅಥವಾ ಪತಿತ ಪಾವನ (ಪಾಪಿಗಳನ್ನು ಪವಿತ್ರಗೊಳಿಸುವವನು) ಎಂಬುದರ ಅಶುದ್ಧ ಪಾಠವೋ ಇದ್ದೀತು.

ನಿಖಿಳವೇದ ಪ್ರತಿಪಾದ್ಯನು - ಎಲ್ಲ ವೇದಗಳೂ ಅವನ ಹಿರಿಮೆಯನ್ನು ಹೇಳಲೆಂದೇ ಹೊರಟಿರುವವು.

ಮತಿಗೆಡಿಸಿ - ನನ್ನನ್ನು ಮರುಳು ಮಾಡಿ.

ಉಡುಪನಂತೆ ಹೊಳೆಯುತ - ಚಂದ್ರನಂತೆ ಬೆಳಗುತ್ತ; 'ಉಡು', ನಕ್ಷತ್ರಗಳಿಗೆ, 'ಪ', ಒಡೆಯ, ಚಂದ್ರ.

ತಟಿಯಂತೆ - ತಟಿತ್ತಿನಂತೆ; ಮಿಂಚಿನಂತೆ.

ಕಾಣಬಾರದ ವಸ್ತು - ಕಾಣಲು ಬಾರದ. ಇಂದ್ರಿಯ ಗೋಚರವಲ್ಲದ ತತ್ತ್ವ.

ಅಷ್ಟು ಮಾಯವಯ್ಯ - ತುಂಬ ಮೋಹಕ.

ಕಾಸುಬಾಳದ ಎನ್ನಮೇಲೆ - ನಿರ್ಗತಿಕನಾಗಿ, ಯೋಗ್ಯತೆಯೂ ಇಲ್ಲದ ನನ್ನನ್ನು ಕುರಿತು.

Classification: Keerthane

Ankita: tande purandara vittala

Location: Tirupati

Category: Srinivasa Stuti,

Sub-Category: srinivasa, arasa, mosa, mohana, Krishna, veda, ranga, Udupi, maya, santosha, karuna, shesha,

Pravachana: NA

Explanation: NA